

Corporate Relationship Department BSE Limited 1st Floor, New Trading Ring Rotunda Building Phiroze Jeejeebhoy Towers Dalal Street, Fort Mumbai – 400 001 Scrip code:500530

The Manager
Listing Department
National Stock Exchange of India Ltd.
Exchange Plaza, C-1, Block G
Bandra-Kurla Complex
Bandra (E)
Mumbai – 400 051
Scrip code: BOSCHLTD

Bosch Limited
Post Box No:3000
Hosur Road, Adugodi
Bangalore-560030
Karnataka, India
Tel +91 80 6752 4938
www.bosch.in
L85110KA1951PLC000761

November 11, 2021

Dear Sir/Madam,

# <u>Sub: Compliance under Regulation 30 and 47 of SEBI (Listing Obligations and Disclosure Requirements) Regulations, 2015 – Newspaper Publication</u>

Please find enclosed herewith copies of Business Standard (All India edition) and Kannada Prabha (Bengaluru edition) dated 11 November 2021 in which un-audited Standalone and Consolidated Financial Results for the quarter ended September 30, 2021, approved by the Board of Directors on November 09, 2021 have been published.

This is for your information and records.

Thanking you,

Yours Sincerely, for Bosch Limited.

Divya Ajith

**Assistant Company Secretary** 

& Compliance Officer

Registered Office: Bosch Limited, Hosur Road, Bangalore-560030, Karnataka, India Managing Director: Soumitra Bhattacharya, Joint Managing Director: S.C. Srinivasan

**PUBLIC NOTICE** MRS. BHARATI VYAS & MR. CHHOTU PRASURAM VYAS, entitled to and possessed of as owner thereof, the property mentioned in schedule give below. The said owner proposes to create permanent & substantial rights by way of sale, in respect of the below mentioned property in favour of my clients. Anyone having any claim in the said property or any part thereof by way of inheritance, agreement, contract sale, mortgage, possession, gift, lease lien, charge, trust, maintenance assessment or otherwise are calle upon to approach me in writing with th documentary proof at the address give below within 14 days from the date hereof. Failing which, the transaction shall be completed by my clients without any reference to any such claim & the same will be deemed to have been waived or abandoned permanently.

SCHEDULE All that piece and parcel of flat bearing NO. 503, fifth floor, E' WING, BLDG. TYPE-N, BLUEMOUNT EDIFICE CO-OP.HSG.SOC.LTD., admeasuring 400 SQ. FT. Carpet area (Equivalent to 500 SQ. FT. Built up), constructed on the land bearing Survey No. 92 (OLD 90/1, 3, 4, 5, 91/2, 92/1 TO 4, 93/1 TO 5, 96/1 TO 15, 110/1 TO 11, 111/1 TO 5, 112/1 TO 6, 113/1 TO 3), lying, being and situated in the revenue village Diwanman, within the jurisdiction o Owaniman, winnin the jurisdiction of Vasai Virar City Municipal Corporation, within the limits of the Sub-Registrar, VASAI-1 to 6, Tal. Vasai, Dist. Palghar Adv. Mr. Parag J. Pimple, B.A. LL.B. Add: Shop No. 04, Pravin Palace, Pt. Dindayal Nagar, Vasai Road (W) Tal. Vasai Dist Palchar 401 202 Vasai, Dist. Palghar 401 202

#### **PUBLIC NOTICE**

Place Vasai

Dated: 11/11/2021

Notice is hereby given that **RITA HARIMOHA MEHRA** is member of Vrishaparva Srishti CH MEHRA is member of virsnaparva shistic Int.
Ltd., having address at Sector No. 3, Building
No. 316/A1, Mira Road (East), Thane-401107
holding Flat No. B-11, First floor, in "B" Wing o
the Building of the Society. The said member o
the Society RITA HARIMOHAN MEHRA died
on 07.03.2021 at Mira Road (East). The lega
heirs of the said deceased member neirs of the said deceased member represented by her husband Mr. Harimoha Santram Mehra and son Mr. Ankus Harimohan Mehra have released the respective heritable share in the sai ownership flat in favour of Mr. Amit Harimoha When a (son of deceased member) by executing a RELEASE DEED vide dated 29th day of October 2021 before the Joint Strengtham Thane 10 under documen Registration No. No. TNN-10-13609-2021 or

The Society hereby invites claims or objections from other heir or heirs, if any, or othe claimants/objector or objectors to elease/transfer the said shares and interest the deceased member in the capital/propert of the society as mentioned above, within period of 15 days from the publication of th notice along with copies of such documer and other proofs in support of his/her/the claims/objections for transfer of shares and interest of the deceased member in the capital/property of the society in a sealed envelope marked for the attention to **Hon** Secretary, Vrishaparva Srishti CHS Ltd. Sector 3, Srishti Complex, Mira Road (East) Thane-401107 (Email Id vpschsl@yahoo.com)

period prescribed above, the society shall be free to deal with the shares and interest of th deceased member in such manner as i provided under the Bye-laws of the society. claims/objections, if any, are received by th society, then the transfer of the shares an interest of the deceased joint member of th society shall be dealt with in the manner a rovided under the Bye-laws of the society. A copy of the registered Bye-laws of the Society is available for inspection by the claimants/objectors, in the office of the Society/with the Hon. Secretary of the Society

f no claims/objections are received within the

between 12 am to 6 pm from the date of publication of this Notice till the date of expiry For and behalf of Vrishaparva Srishti CHS Ltd

Date: 11.11.2021 Hon. Secretary

#### **Bosch Limited**

Registered office: Hosur Road, Adugodi, Bengaluru-560 030 Website: www.bosch.in; Email:investor@in.bosch.com Phone:+91-80-67524938

Statement of Unaudited Results for the quarter and six months ended September 30, 2021

CIN: L85110KA1951PLC000761

		Standalone							Consolidated					
		Quarter Ended			Six Mont	Six Months Ended Year E		Quarter Ended		d Six Montl		hs Ended	Year Ended	
		Unaudited	Unaudited	Unaudited	Unaudited	Unaudited	Audited	Unaudited	Unaudited	Unaudited	Unaudited	Unaudited	Audited	
Sl.No.	Particulars	30.09.2021	30.06.2021	30.09.2020	30.09.2021	30.09.2020	31.03.2021	30.09.2021	30.06.2021	30.09.2020	30.09.2021	30.09.2020	31.03.2021	
1.	Total Income from Operations	304,233	254,250	258,066	558,483	374,558	1,022,200	304,231	254,250	258,066	558,481	374,558	1,022,020	
2.	Profit/ (loss) before exceptional items and tax	39,749	33,531	30,862	73,280	30,527	131,097	39,747	33,531	30,884	73,278	30,512	130,917	
3.	Exceptional Items (Refer Note 3)	-	-	40,000	-	59,718	74,385	-	-	40,000	-	59,718	74,385	
4.	Profit/ (loss) before tax	39,749	33,531	(9,138)	73,280	(29,191)	56,712	39,747	33,531	(9,116)	73,278	(29,206)	56,532	
5.	Net Profit/ (loss) for the period	37,195	25,976	(6,479)	63,171	(18,525)	48,250	37,193	25,976	(6,457)	63,169	(18,540)	48,070	
6.	Share of profit/(loss) of associate and joint venture	-	-	-	-	-	-	25	50	61	75	(2)	128	
7.	Net profit/ (loss) after taxes and share of profit/ (loss) of													
	Associate and Joint Venture (5 + 6)	37,195	25,976	(6,479)	63,171	(18,525)	48,250	37,218	26,026	(6,396)	63,244	(18,542)	48,198	
8.	Other comprehensive income (net of income tax) [Items that													
	will not be reclassified to Statement of Profit and Loss]	10,238	323	(372)	10,561	5,157	37,987	10,238	323	(372)	10,561	5,157	37,987	
9.	Total comprehensive income for the period	47,433	26,299	(6,851)	73,732	(13,368)	86,237	47,456	26,349	(6,768)	73,805	(13,385)	86,185	
10.	Paid-up equity share capital (Face value of Rs 10/- each)	2,949	2,949	2,949	2,949	2,949	2,949	2,949	2,949	2,949	2,949	2,949	2,949	
11.	Reserves excluding Revaluation Reserve as per Balance Sheet						979,265						978,344	
12.	Earnings per share (of Rs 10/- each) (weighted average)													
	(a) Basic	126.1	88.1	(22.0)	214.2	(62.8)	163.6	126.2	88.3	(21.7)	214.5	(62.9)	163.4	
	(b) Diluted	126.1	88.1	(22.0)	214.2	(62.8)	163.6	126.2	88.3	(21.7)	214.5	(62.9)	163.4	

#### Notes:

- 1. The above financial results have been prepared in accordance with Indian Accounting Standards ('Ind AS') notified under Section 133 of the Companies Act, 2013, read together with the Companies (Indian Accounting Standards) Rules, 2015 (as amended).
- 2. The above financial results were reviewed by the Audit Committee and approved by the Board at their meeting held on November 09, 2021. The limited review, as required under Regulation 33 of SEBI (Listing Obligations and Disclosure Requirements) Regulations, 2015, has been completed by the Statutory Auditors for the quarter and six months ended September 30, 2021 and they have issued an unmodified report on the aforesaid results
- 3. The Company is undergoing major transformation with regard to structural and cyclical changes in automotive market and emerging opportunities in the electro mobility and mobility segment. An amount of Rs.74,385 lakhs for the year ended March 31, 2021, Rs. 59,718 lakhs for the six months ended September 30, 2020 and Rs. 40,000 lakhs for the quarter ended September 30, 2020 was expensed in the financial results towards various restructuring and transformational costs and disclosed as an exceptional item.
- 4. The Company has considered the possible effects that may result from the pandemic relating to COVID-19 in the preparation of these financial results including the recoverability of carrying amounts of property, plant and equipment, receivables, inventories, investments and other assets and it does not anticipate any major challenge in meeting its financial obligations, on a long term basis. In developing the assumptions relating to the possible future uncertainties in the global economic conditions because of this pandemic, the Company has, at the date of approval of these financial results, used internal and external sources of information and expects that the carrying amount of these assets will be recovered. The impact of COVID-19 on the Company's financial results may differ from that estimated as at the date of approval of these financial results.
- 5. The Code on Social Security, 2020 ("the Code) which would impact the contributions by the Company towards Provident Fund and Gratuity has received Presidential assent in September 2020. The Code have been published in the Gazette of India. However, the date from which the Code will come into effect has not been notified. The Ministry of Labour and Employment (Ministry) has released draft rules for the Code on November 13, 2020 and has invited suggestions from stake holders which are under active consideration by the Ministry. The Company will complete its evaluation and will give appropriate impact in its financial results in the period in which the Code becomes effective and the related rules are published.
- 6. The Board of Directors at its meeting held on May 20, 2021 had recommended a dividend of Rs 115 per equity share for the financial year ended March 31, 2021 which was approved by the shareholders at the Annual General Meeting held on August 05, 2021. The aforesaid dividend was paid during the quarter resulting in a cash outflow of Rs 33,918 lakhs.

7. Previous period figures have been regrouped to conform with the classification adopted in these financial results.

(Soumitra Bhattacharya) Place: Feuerbach, Germany Date: November 9, 2021 Managing Director



FORM NO. URC-2 Advertisement giving notice about registration under Part I of Chapter XXI of the Act [Pursuant to section 374(b) of the Companies Act, 2013 and rule 4(1) of the Companies

(Authorised to Register) Rules, 2014]

Notice is hereby given that in pursuant of sub-section (2) of section 366 of th Companies Act, 2013, an application is proposed to be made after fifteen days hereof but before the expiry of thirty days hereinafter to the Registrar at **Mumba** Maharashtra that M/s. Shantanu Transnational Life Sciences LLP. A LLP of the Companies Act 2013, as a company limited by shares

The Principal objects of the company are as follows:
"To carry on in India or anywhere in the world, the business of manufacturing, developing, producing, buying, selling, importing exporting, trading (online or offline), agency, testing, distributing consigning, stocking, registering, packing, marketing, refining, processi of and generally dealing in all types of chemicals, pharmaceuticals biopharmaceuticals, biotherapeutics, biochemicals, patent medicines drugs, materials and supplements, ophthalmic products, all types of activ pharmaceutical ingredients (API), biological products, medicinal produc over the counter drugs and products, biosimilars, derivatives and by

A copy of the draft memorandum and articles of association of the proposition company may be inspected at the office at 17, Basement Floor, Sukh Saga Nyaymurti Sitaram Patkar Marg, Chowpaty, Grant Road, Mumbai – 400007 Maharashtra, India.

Notice is hereby given that any person objecting to this application may communicate their objection in writing to the Registrar at Central Registratio Centre (CRC), Indian Institute of Corporate Affairs (IICA), Plot No. 6, 7, 8, Secto 5, IMT Manesar, District Gurgaon (Haryana), Pin Code-122050, within twent one days from the date of publication of this notice, with a copy to the compan at its registered office.

Dated this 10<sup>th</sup> of November, 2021

Name(s) of Applican Mr. Niraj R Angara, Mr. Ravindra P Angara Mrs. Sharmila R Angara, Mr. Vimal Kumar Dubey Mr. Pranay Dubey, Mrs. Poornima Dubey Ms. Sonali and Ms. Khushboo M Bothra

Public Notice in Form XIII of MOFA (Rule 11(9) (e)) District Deputy Registrar, Co-operative Societies, Mumbai City (4) Bhandari Co-op.Bank building, 2<sup>nd</sup> floor, P. L. Kale Guruji Marg, Dadar (West), Mumbai-400028.

No.DDR-4/Mumbai/ Deemed Conveyance/Notice/2646/2021 Date: - 02/11/2021

Application u/s 11 of Maharashtra Ownership Flats motion of construction Sale Management and Tra

**Public Notice** 

#### Application No. 309 of 2021

Abhilasha - II Co-Operative Housing Society Limited having its office at :- C.T.S. No.613, Survey No.8, Punjabi Lane, Borivali (W), Mumbai-400092...... Applicant. V/S . 1)M/s. Richie Constructions A artnership Firm, 39-A, Ganjawal Apartments, S.V.P.Road, Borivali (W), Mumbai- 400092, **2), Mr. Arvinc** D. Panchal. Partner of M/s. Richie Constructions. A Partnership Firm, 39-A, Ganjawal Apartments S.V.P.Road, Borivali (W), Mumbai- 400092. ... **Opponents**, and those, whose interests have been vested in the said property may submit their say at the time of hearing at the venue mentioned above. Failure o submit any say shall be presumed that nobody has any objection to this regard and further action will e taken accordingly.

Description of the Property, :-

Claimed Area

Unilateral Deemed conveyance of the sai premises bearing Survey No.79, Hissa No.8 & 9/2 (Part) and survey no. 80 Hissa No. 11/1 & 3/2 (Part) and bearing C.T.S. No. 613, 613 (1 to 12) Final Plot No.2 of TPS II of Village- Borivali, Tal- Borivali, District Mumbai Suburban, for the respective proportion of the total plot admeasuring to 2003.6 sq. meters or thereabout, in favour of the Applicant...

he hearing is fixed on 18/11/2021 at 2.00 p.m.



Sd/-(Dr. Kishor Mande) District Deputy Registrar,
Co-operative Societies, Mumbai City (4) Competent Authority U/s 5A of the MOFA, 1963.



#### **USHDEV INTERNATIONAL LIMITED**

Regd. Off.: New Harileela House, 6th Floor, Mint Road, Fort , Mumbai 400 001. Email : cs@ushdev.com Website : www.ushdev.com CIN Number : L40102MH1994PLC078468

0.43

0.34

0.08

#### Extract of Standalone and Consolidated Financial Results for the quarter and half year ended 30th September, 2021

	Rs. In Lakh ( Except Earnings per Equity Share data)											
				STANDALONE		CONSOLIDATED						
Sr. No	Particulars	Quarter Ended 30/09/2021 (Unaudited)	Half Year Ended 30/09/2021 (Unaudited)	Quarter Ended 30/09/2020 (Unaudited)	Year Ended 31/03/2021 (Audited)	Quarter Ended 30/09/2021 (Unaudited)	Half Year Ended 30/09/2021 (Unaudited)	Quarter Ended 30/09/2020 (Unaudited)	Year Ended 31/03/2021 (Audited)			
1. 2. 3. 4. 5.	Total Income from Operations Net Profit / (Loss) for the period before Tax Net Profit / (Loss) for the period after tax Total Comprehensive Income for the period Equity Share Capital (Face Value of Rs.1/- per share) Reserves (excluding Revaluation Reserve) as shown in the Audited Balance Sheet of the previous year	107.97 275.85 275.85 258.03 3,384.94 (314,280.25)	4,706.43 (697.92) (697.92) (709.80) 3,384.94 (314,280.25)	8,224.71 1,444.47 1,444.47 1,443.60 3,384.94 (315,464.08)	11,044.77 1,161.08 1,161.08 22.74 3,384.94 (314,280.25)	107.97 275.85 275.85 258.03 3,384.94 (314,280.25)	4,706.43 (697.92) (697.92) (709.80) 3,384.94 (314,280.25)	8,224.71 1,444.47 1,444.47 1,443.60 3,384.94 (315,464.14)	11,044.80 1,161.08 1,161.08 22.74 3,384.94 (314,280.28)			

(0.21)Notes: The above is an extract of the detailed format of Quarterly ended Financial Results filed with the Stock Exchange(s) under Regulation 33 of the Securities and Exchange Board of India (Listing Obligations and Disclosure Requirements) Regulations, 2015. The full format of the Quarter and year ended Financial Results are available on the website of BSE limited (www.bseindia.com)

0.08

The same is also made available on the website of the Company (www.ushdev.com).

Mr. Subodh Kumar Agrawal Resolution Professional Reg. No. IBBI/IPA-001/IP-P00087/2017-18/10183 Place: Mumbai, Date: 10th November 2021

1. Basic & Diluted

Taken on Record

For Ushdev International Limited

0.34

**PLACE: AMRITSAR** 

**DATED**: 09.11.2021

Arvind Prasad MD & CEO (DIN - 01654899)

0.43



Zubaan Se Dil Tak

#### **EXTRACT OF STANDALONE UNAUDITED FINANCIAL RESULTS FOR** THE QUARTER AND HALF YEAR ENDED 30TH SEPTEMBER, 2021

(Rs. In lakhs except EPS data)

		(KS. III lukiis except EF3 dutu,							
Sr.No	Particulars	Quarter Ended	Half Year ended	Quarter ended	Year Ende				
		30.09.2021	30.09.2021	30.09.2020	31.03.2021				
		(Unaudited)	(Unaudited)	(Unaudited)	(Audited)				
1.	Total Income from Operations (net)	16719.44	40397.07	18718.04	85149.42				
2.	Net Profit for the period (before Tax, Exceptional and/or Extraordinary items)	1286.57	3552.05	2148.42	10965.84				
3.	Net Profit for the period before Tax, (after Exceptional and/or Extraordinary items)	1286.57	3552.05	2148.42	10965.84				
4.	Net Profit for the period after Tax, (after Exceptional and/or Extraordinary items)	960.02	2651.44	1607.47	8200.60				
5.	Total comprehensive income for the period	960.02	2651.44	1607.47	8200.60				
6.	Equity Share Capital	1034.67	1034.67	1034.67	1034.67				
7.	Reserves (excluding Revaluation Reserve as shown in the Audited Balance Sheet of Previous Year)				33926.29				
8.	Earnings Per Share (of Rs. 2/-each) (for continuing and discontinued operations)*								
	Basic:	1.86	5.13	3.11	15.86				
	Diluted:	1.86	5.13	3.11	15.86				
	*not annualised								

The above is an extract of the detailed format of Statement of Standalone Unaudited Financial Results for the Quarter and Half year ended 30.09.2021 filed with BSE LTD. and NSE LTD. under Regulation 33 of the SEBI (Listing Obligations and Disclosure Requirements) Regulations, 2015. The full format of Statement of Standalone Unaudited Financial Results for the guarter and half year ended on 30.09. 2021 are available on the Stock Exchange websites at www.bseindia.com and www.nseindia.com as well as on the Company's Website at (www.maharanirice.in).

> For CHAMAN LAL SETIA EXPORTS LTD. (RAJEEV SETIA)

**Joint Managing Director & CFO** (DIN. 01125921)

# AMAN LAL SETIA EXPORT

Regd. Office: Meerankot Road, P.O. Central Jail, Ajnala Road, AMRITSAR-143002 (INDIA) Ph: 91-183-2590318, 2592708, Fax: 91-183-2590453 E-mail: clsetia@rediffmail.com Website: www.maharanirice.in IN THE COURT OF THE HON'BLE 38TH ADDL. CITY CIVIL AND SESSION JUDGE AT BENGALURU (CCH-39) O.S. No. 5573/2020

BETWEEN: 1. MANJUNATH .C S/o Late D. Chinnappa, aged about 29 years, 2. SRI. C. TEJAS S/o Late D. Chinnappa, aged about 28 years, Both are R/at No.124, 'Shiva Krupa', 10th Cross, 1st Main, K.S. Town, Bengaluru-560060.

SUMMONS TO DEFENDANT UNDER ORDER RULE 20 OF CPC Address of the defendant: Sri Manjunath .G.K. Father name not known, aged major, R/at

No.5/3C, 19th Cross, M.T.S. Layout, K.S. Town, Bengaluru-560 060. Whereas, the plaintiffs herein have filed the above suit against the defendant for permanent injunction. The court has posted the above case on 18-12-2021 at 11.00 a.m. (CCH-39) for appearance of you personally or through counsel duly instructed to answer the claim on that day. Hence, you are hereby summoned to appear before the court on the said date, failing which the Hon'ble Court will decide the matter in your

All the piece and parcel of the immoveable property bearing No.1, Nagadevanahalli Village, Khatha No.38/3, measuring East to West: 35+45/2 feet and North to South 40 feet, totally measuring 1600 square feet, situated at Nagadevanahalli Village, Kengeri Sub-division, Kengeri Hobli, Bengaluru South Taluk, Bengaluru and bounded on East by: Private property, West by: Property No. 2, North by: Private Property, South by: Road.

SCHEDULE

absence by placing you ex-parte.

Given under my hand and seal of the Court on 10-11-2021 By order of the Court, Assistant Registrar, City

Civil Court, Bangalore. Address of the plaintiffs counsel: Sri SATHISHA .S No. 39, 8th Cross, Manjunath Nagar

### Magadi Road, Bengaluru-560023. PUBLIC NOTICE

This is to inform the general public that my clients intend to purchase the property described in the schedule hereunder:

It is informed that originally the schedule property was belonging to Sri M. Vishwanath and his wife Smt. Dakshayanamma who have purchased the same under a registered sale deed dated 18-06-1968, both died leaving behind their only legal heirs that is their two daughters and one son namely Mrs. S. Malliga, Z. Mrs. S. Kalpana and 3. Mr. V. Sharavana Kumar and the said two sisters executed a registered release deed dated 25-02-2006 in favour of their brother Mr. V. Sharavana Kumar and who in turn executed a sale deed in favour of Mr. Khalid Pasha S/o late Nawab Jan under a registered sale deed dated 05-08-2006 who is the

present owner of the schedule property. Any person/s having any claim, share, right, title or interest over the schedule property or any objection to the proposed purchase, may file there objection in writing along with copies of supporting documents to the undersigned within 7 days from the date of this publication, failing which my clients will be advised to go ahead and complete the sale formalities. SCHEDULE PROPERTY

All that piece and parcel of Commercial Property bearing Municipal No.123/56, BBMP New No.56 (old No.123) situated at Ist Cross, Road, Nagappa Block, BBMP- PID No.8-7-56, ward No.8 Bangalore, earlier numbered and known as No.26, East to West 40 feet and North to South: 20 feet, and bounded on East by: Cross Road, West by: Conservancy Lane, North by: Eshwaramma's property and South by: Main Road, together with construction standing

Mir Ziaulla, Advocate No.1093, 6th Main, 10th Cross, HBR Layout, 3rd Block, Bangalore-560043. Mobile No.9844068746, Date: 11-11-2021

BEFORE THE KARNATAKA REVENUE APPELLATE TRIBUNAL AT BENGALURU APPEAL No. 850/2017 (Rev.) BETWEEN:

Smt. Gowramma and 5 others ...Appellants AND:

JDLR and 66 others ...Respondents NOTICE TO RESPONDENTS NOS. 4, 6, 7, 8 12, 17, 18, 21, 24, 26, 31, 33, 36, 38, 40

41, 43, 53, 54 and 64 R4. Smt. Meenakshi R, W/o. Sri A.V. Seshachalam, R/at No.620, 2nd Cross. Kempegowda Layout, Bengaluru 560 085. R6. Smt. Shaila Sundar, W/o. Late D. Dundar R/at No.2/6, F.M. Cariappa Colony, M.G. Road, Bengaluru 560 001.

R7. Smt. Jyothi Sahasrabudde, W/o. Dr. Vijaya Sahasrabudde, R/at No.4, Mountain Street, Madavan Park, 1st Block East, Jayanagar, Bengaluru 560 011. R8. Smt. Yashodha N. Bhat, W/o. Dr.

N.R.Bhat, R/at A1-Reggi, Area-2, Street 4, Block 1, Flat III, I Floor, Kuwait. R12. Smt. Renuka V. Atre D/o. C.K.V. Atre, R/at No. 17, Vinayaka Nagar, BSK 6th Stage

2nd Block, Bengaluru 560 060. R17. Sri G.T. Narasimhachar, S/o. Late J.Tirunarayana Iyengar, R/at No.343, 5th Main, ISRO Layout, Bengaluru 560 078.

R18. Sri S. Ravikrishna S/o. H.R. Subbarao. R/at Sterling Terrace Garden Apartment BSK 3rd Stage, Ring Road, Bengaluru 560 085. R21, Sri B, Vishwanath S/o. B. Mundappa R/at No.486, 6th Block, Banashankari 3rd Phase, Bengaluru 560 085. R24. Sri R. Ramaswamy S/o. Ramaiah, R/at

No. 12, 7th Main, Sreerampura, Bengaluru 560 021. R26. Smt. Nutana Shetty W/o. Naresh

Kumar Shetty C/o Smt. Sabeeta Shetty, Woodland West, Kodiyal Bail, Mangalore 575 003. Represented by SPA Holder Sree

Praveenkumar Amin, S/o. S.K. Amin, R/at Flat No.315, 2nd Floor, Gaali Apartment, 47th Cross, Jayanagar, 8th Block Bengaluru-560070. R31. Sri Jayarama S/o. Gavigowda, R/at

Channasandra Layout, Uttarahalli Hobli, S.B. Pura Post, Bengaluru 560 061. R33. Smt. R. Manjula W/o. Rajshekar, R/at No.69, 2nd Main, 2nd Cross, Ganganagar, Bengaluru 560 032.

R36. Sri K.S. Srinivasan, S/o. Sri V. Seshagiri Iyengar, R/at No.343, 5th Main, ISRO Layout, Bengaluru 560 078. Represented by GPA Holder Sri G.T.

Narasimhachar, S/o. Late J.Tirunarayana R38. Smt. V.T. Lakshmidevi W/o. Chandrashekar, R/at 'Sreegandha Nilaya',

R40. Sri Madegowda R/at No.12, J.P. Nagar 6th Phase, Bengaluru 560 061. R41. Sri S.N. Suresh R/at No. 12, J.P.Nagar 6th Phase, Bengaluru 560 061.

9th Cross, Ittamadu, Bengaluru 560 030.

R43. Sri E.R. Ramarao S/o. R. Rao, R/at No.400, 7th Cross, 1st Block, Jayanagar, Bengaluru 560 011.

R/at 1st Cross, Yediyur, Kanakapura Road, BIULU 200 USZ. R54. Sri M.V. Keethihasan, S/o. Late Chi. Veerashettaiah, R/at No. 1900. 'Mallikarjuna Nilaya', 31st Cross, 9th Main,

R53. Sri V. Venkatesh S/o. Late Hulluraiah.

BSK 2nd Stage, Bengaluru 560 070. R64. Sri N. Jayanna, S/o. Late Naganna, R/at No.302, 'Matru Krupa', 8th Cross, Annapurneshwari Layout, Nagarabhavi 2nd

Stage, Bengaluru 560 072.

 Take notice that the appellants above named have filed the top noted appeal before the Karnataka Revenue Appellate Tribunal at Bengaluru, challenging the final order dated 26.05.2017 passed by the JDLR, Bangalore Urban District, Bangalore, passed in case bearing JDLR/Appeal No. 102/2015-16 in which you are respondents Nos. 4, 6, 7, 8, 12, 17, 18, 21, 24, 26, 31, 33,

36, 38, 40, 41, 43, 53, 54 and 64. 2. You are requested to appear in person or through a duly authorized agent at 11 a.m. on 16.12.2021, before the CH-1 the Karnataka Revenue Appellate Tribunal, M.S. Building, Bengaluru, with all the documents in your possession and you should be able to answer all material questions with regard to the above appeal, failing which the Hon'ble Tribunal will proceed to place you ex-parte and the matter will be decided in your

Given under my seal and authority on this the 9th day of November 2021.

By order of the Court, Registrar, Karnataka Revenue Appellate Tribunal at Bengaluru. Advocate for appellants :

Ashok K L, Advocate No.510, 'Srinivasa Nilaya', 10th Cross, 15th Main, Padmanabhanagar, Bengaluru-560 070.

IN THE COURT OF THE XIII ADDITIONAL CITY CIVIL JUDGE, MAYO HALL UNIT, AT BENGALURU (CCH-22) O.S. No. 25395 / 2020

BETWEEN: Sri. R. Surendra Babu. S/o V. Ramaiah, aged about 48 years, R/at. No. 49, 19th 'J' Cross, Kaggadasapura, Sri. C. V. Raman Nagar Post, Bengaluru - 560093. ...

AND: Smt. Padma & others ... Defendants Smt. Padma, aged about 65 years, W/o Sri. V. Ramachandrappa, R/at No.406/2, 10th Cross, 7th Main, Shashtrinagar, Bengaluru-560 028. ... Defendant No.1 2. Smt. Uma Devi, aged about 56 years, W/o Sri. B.L. Rajagopal, R/at No.8/2, 2nd Cross, RVS Layout, Seshadripuram, Bengaluru-560 020.... Defendant No.4 Smt. Kalpana Gopinath, aged about 54 years, D/o late G.M. Krishnappa, W/o Sri. Gopinath, R/at No.523, OTC Road, Akkipete Circle, Bengaluru-560 053. ... Defendant

SUMMONS TO DEFENDANTS NO 1, 4 AND 5

Whereas, the Plaintiff above named has filed a suit for relief of specific performance against defendants in respect of the suit Schedule Property. If anyone has got any claim over the same may appear before the Hon'ble Court on 02.12.2021 at 11 a.m. or represent through their Counsel in respect of their claim, otherwise the matter will be heard and determined.

SCHEDULE PROPERTY

All that piece and parcel of land bearing Sy.No.74/1, measuring 15 guntas including constructions thereon, situated at G.M.Palya, Byrasandra Dakhale, K.R.Puram Hobli, Bengaluru East Taluk and bounded on the East by: Water drain and private West by: Property belonging to Smt. Chikkavenkatamma, North by: Water drain, thereafter Road and Cauvery Layout, South by: Property belonging to late Emralappa and his wife Smt.

Given under my hand and seal of the Court on 08-11-2021. By order of the Court, Deputy Regsitrar, City Civil Court, Mayo Hall Unit, Bangalore.

S. Kalyan Basavaraj & Dr. Prajwal K. Aradhya, Advocates Office at C-208, 2nd Floor, Blue Cross, Chambers No.11, Infantry Road Cross, Bangalore-560 001.

# ಕಿರ್ಲೊಸ್ಡರ್ ಎಲೆಕ್ಟಿಕ್ ಕಂಪನಿ ಅಮಿಚೆಡ್

CIN:L31100KA1946PLC000415

ನೋಂದಾಯಿತ ಕಛೇರಿ: ಸಂ.19, 2ನೇ ಮುಖ್ಯರಸ್ತೆ, ಪೀಣ್ಯ 1ನೇ ಸ್ಪೇಜ್, ಫೇಸ್-1, ಪೀಣ್ಯ, ಬೆಂಗಳೂರು-560058 ದೂರವಾಣಿ: 080 28397256; ಫ್ಯಾಕ್ಸ್: 080 28396727 ಇಮೇಲ್ investors@kirloskarelectric.com: Website: www.kirloskarelectric.com

30 ಸೆಪ್ಟಂಬರ್ 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಅರ್ಧ ವರ್ಷದ ಅವಧಿಯ ಅಪರಿಶೋಧಿತ ಹಣಕಾಸು ಫಲಿತಾಂಶಗಳ ಸಾರಾಂಶ



(೯ ಲಕಗಳಲ್ಲಿ

Ţ			ಸ್ತಸಾಮರ್ಥ್ಯ		ಸಮಗ್ರಿತ					
đ,	ವಿವರಗಳು	ತ್ರೆ	ಮಾಸಿಕಕ್ಕೆ ಕೊನೆಗೆ	ದಿಂಡವು	ವರ್ಷಕ್ಕೆ ಕೊನೆಗೊಂಡ	ತ್ರೈಮಾ	प्रवाद र्वक्तीववय			
8, XO		ಸೆಪ್ಟಂಬರ್ 30 2021 ಅಪರಿಶೋಧಿತ	ಜೂನ್ 30 2021 ಪರಿಶೋಧಿತ	ಸೆಪ್ಟಂಬರ್ 30 2020 ಆಪರಿಶೋಧಿತ	2021	ಸೆಪ್ಟಂಬರ್ 30 2021	ಮಾರ್ಚ್ 31 2021 ಅಪರಿಶೋಧಿತ	2020	ಮಾರ್ಚ್ 31 2021 ಪರಿಶೋಧಿತ	
1.	ಕಾರ್ಯಾಚರಣೆಗಳಿಂದ ಒಟ್ಟು ಆದಾಯ	8,771	6,203	7,112	28,119	8,771	6,203	7,118	28,528	
2.	ತೆರಿಗೆ ಅವಧಿಯ ನಿವ್ವಳ ಲಾಭ/ (ನಷ್ಟ) (ತೆರಿಗೆ ಹೊರತುಪಡಿಸಿ ಮತ್ತು /ಅಥವಾ ವಿಶೇಷ ವಸ್ತುಗಳು)	(1,066)	(1,586)	(1,140)	(10,787)	(1,124)	(1,629)	(1,214)	(4,811)	
3.	ತೆರಿಗೆ ಅವಧಿಯ ಮೊದಲು ನಿವ್ವಳ ಲಾಭ/ (ನಷ್ಟ) (ತೆರಿಗೆ ಹೊರತುಪಡಿಸಿ ಮತ್ತು /ಅಥವಾ ವಿಶೇಷ ವಸ್ತುಗಳು)	(1,066)	(1,586)	(1,140)	(10,787)	(1,124)	(1,629)	(1,214)	(4,811)	
١.	ತೆರಿಗೆ ಅವಧಿಯ ನಂತರ ನಿವ್ವಳ ಲಾಭ / (ನಪ್ಪ) (ತೆರಿಗೆ ಹೊರತುಪಡಿಸಿ ಮತ್ತು / ಅಥವಾ ವಿಶೇಷ ವಸ್ತುಗಳು)	(1,066)	(1,586)	(1,140)	(10,787)	(1,124)	(1,629)	(1,214)	(4,811)	
5.	ಅವಧಿಯ ಒಟ್ಟು ಸಮಗ್ರ ಆದಾಯ [ಲಾಭ/ (ನಷ್ಟ) ಅವಧಿಗೆ (ತೆರಿಗೆ ನಂತರ) ಮತ್ತು ಇತರ ಸಮಗ್ರ ಆದಾಯ (ತೆರಿಗೆ ನಂತರ)]	(1,063)	(1,584)	(1,140)	2,114	(1,121)	(1,627)	(1,214)	8,090	
6.	ಈಕ್ರಿಟಿ ಷೇರು ಬಂಡವಾಳ	6,641	6,641	6,641	6,641	6,641	6,641	6,641	6,641	
7.	ಮೀಸಲುಗಳು (ಹಿಂದಿನ ವರ್ಷದ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿ (ಬ್ಯಾಲೆನ್ಸ್ ತೀಟ್) ಯಲ್ಲಿ ತೋರಿಸಿರುವ ಪುನರ್ ಮೌಲಿತ ಮೀಸಲುಗಳನ್ನು ಹೊರತುಪಡಿಸಿ	NA	NA	NA	NA	NA	NA	NA	NA	
8.	ಷೇರೊಂದಕ್ಕೆ ಗಳಿಕೆ (ಇಪಿಎಸ್) (ರೂ)									
$\overline{}$	ಅತಿ ಆಸಾಧಾರಣ ಐಟಂಗಳಿಗೆ ಮುಂಚಿನ ಮೂಲ ಇಪಿಎಸ್ (ವಾರ್ಷಿಕಗೊಳಿಸದಿರುವುದು)	(1.61)	(2.39)	(3.09)	(16.24)	(1.69)	(2.45)	(1.83)	(7.24)	
-	ಅತಿ ಆಸಾಧಾರಣ ಐಟಂಗಳಿಗೆ ಮುಂಚಿನ ಸಾರ ಇಳಿಸಿದ ಇಪಿಎಸ್ (ವಾರ್ಷಿಕಗೊಳಿಸದಿರುವುದು)	(1.61)	(2.39)	(3.09)	(16.24)	(1.69)	(2.45)	(1.83)	(7.24)	
_	ಅತಿ ಅಸಾಧಾರಣ ಐಟಂಗಳಿಗೆ ನಂತರದ ಮೂಲ ಇಪಿಎಸ್ (ವಾರ್ಷಿಕಗೊಳಿಸದಿರುವುದು)	(1.61)	(2.39)	(3.09)	(16.24)	(1.69)	(2.45)	(1.83)	(7.24)	
-	ಆತಿ ಆಸಾಧಾರಣ ಐಟಂಗಳಿಗೆ ನಂತರದ ಸಾರ ಇಪಿಎಸ್ (ವಾರ್ಷಿಕಗೊಳಿಸದಿರುವುದು)	(1.61)	(2.39)	(3.09)	(16.24)	(1.69)	(2.45)	(1.83)	(7.24)	

1. ಮೇಲಿನ ಅಪರಿಶೋಧಿತ ಸ್ವಸಾಮರ್ಥ್ಯ ಮತ್ತು ಸಮಗ್ರಿತ ಹಣಕಾಸಿನ ಫಲಿತಾಂಶಗಳನ್ನು ಆಡಿಟ್ ಕಮಿಟಿಯು ಪರಾಮರ್ಶೆ ನಡೆಸಿದೆ ಮತ್ತು ನವೆಂಬರ್ 10, 2021ರಂದು ನಡೆದ ನಿರ್ದೇಶಕರ ಮಂಡಳಿಯ ಸಭೆಯು ಅಂಗೀಕರಿಸಿದೆ.

2. ಸೆಪ್ಪಂಬರ್ 30, 2021ಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯ ಸ್ವಸಾಮರ್ಥ್ಯ ಹಾಗೂ ಸಮಗ್ರಿತ ಅಪರಿಶೋಧಿತ ಹಣಕಾಸು ಫಲಿತಾಂಶಗಳು ಶಾಸನಬದ್ದ ಪರಿಶೋಧಕರ ಪರಾಮರ್ಶೆಗೆ ಒಳಪಟ್ಟಿರುತ್ತದೆ. 3. ಮೇಲಿನವು ಸೆಪ್ಟೆಂಬರ್ 30, 2021ಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಗಾಗಿನ ವಿವರವಾದ ಸ್ವಸಾಮರ್ಥ್ಯದ ಸಮಗ್ರಿತ ಹಣಕಾಸು ಫಲಿತಾಂಶಗಳ ಸಾರವಾಗಿದೆ. 2015ರ ಸೆಬಿಯ ನಿಯಂತ್ರಣಗಳ ನಿಯಂತ್ರಣ 33ರಡಿ (ಲಿಸ್ಸಿಂಗ್ ಹೊಣೆಗಾರಿಕೆಗಳು ಮತ್ತು ಘೋಷಣಾ ಅಗತ್ಯತೆಗಳು) ಪರಿತೋಧಿತ ಹಣಕಾಸು ಫಲಿತಾಂಶಗಳನ್ನು ಸ್ಟಾಕ್ ಎಕ್ಕ್ಚೇಂಜ್ನಲ್ಲಿ ಫೈಲ್ ಮಾಡಲಾಗಿದೆ. ಹಣಕಾಸು ಫಲಿತಾಂಶಗಳ ಸಂಪೂರ್ಣ ನಮೂನೆಯು ಸ್ಟಾಕ್ ಎಕ್ಕ್ಚೇಂಜ್ನ ವೆಬ್ಸೈಟ್ಗಳಲ್ಲಿ (www.bseindia.com, www.nseindia.com) ಅಲ್ಲದೆ ಕಂಪನಿಯ ವೆಬ್ಸೈಟ್(http://www.kirloskarelectric.com/investors/investors-information/financial.html) ಗಳಲ್ಲೂ ಸಹ ಲಭ್ಯವಿರುತ್ತದೆ.

(ವಿಜಯ ಆರ್.ಕಿರ್ಲೊಸ್ಡರ್ ) ದಿನಾಂಕ: ನವೆಂಬರ್ 10, 2021 ಕಾರ್ಯನಿರ್ವಾಹಕ ಅಧ್ಯಕ್ಷರು

**Bosch Limited** 

Registered office: Hosur Road, Adugodi, Bengaluru-560 030 Website: www.bosch.in; Email:investor@in.bosch.com Phone:+91-80-67524938

CIN: L85110KA1951PLC000761

Statement of Unaudited Results for the quarter and six months ended September 30, 2021

(Rs. in Lakhs)

		Standalone						Consolidated						
			Quarter Ende	d	Six Mont	Six Months Ended Year Ended			Quarter Ended			Six Months Ended		
		Unaudited	Unaudited	Unaudited	Unaudited	Unaudited	Audited	Unaudited	Unaudited	Unaudited	Unaudited	Unaudited	Audited	
SLNo.	Particulars	30.09.2021	30.06.2021	30.09.2020	30.09.2021	30.09.2020	31.03.2021	30.09.2021	30.06.2021	30.09.2020	30.09.2021	30.09.2020	31.03.2021	
1.	Total Income from Operations	304,233	254,250	258,066	558,483	374,558	1,022,200	304,231	254,250	258,066	558,481	374,558	1,022,020	
2.	Profit/ (loss) before exceptional items and tax	39,749	33,531	30,862	73,280	30,527	131,097	39,747	33,531	30,884	73,278	30,512	130,917	
3.	Exceptional Items (Refer Note 3)	-	1	40,000	-	59,718	74,385	2		40,000	-	59,718	74,385	
4.	Profit/ (loss) before tax	39,749	33,531	(9,138)	73,280	(29,191)	56,712	39,747	33,531	(9,116)	73,278	(29,206)	56,532	
5.	Net Profit/ (loss) for the period	37,195	25,976	(6,479)	63,171	(18,525)	48,250	37,193	25,976	(6,457)	63,169	(18,540)	48,070	
6.	Share of profit/(loss) of associate and joint venture			1.5		8		25	50	61	75	(2)	128	
7.	Net profit/ (loss) after taxes and share of profit/ (loss) of													
	Associate and Joint Venture (5 + 6)	37,195	25,976	(6,479)	63,171	(18,525)	48,250	37,218	26,026	(6,396)	63,244	(18,542)	48,198	
8.	Other comprehensive income (net of income tax) [Items that													
	will not be reclassified to Statement of Profit and Loss]	10,238	323	(372)	10,561	5,157	37,987	10,238	323	(372)	10,561	5,157	37,987	
9.	Total comprehensive income for the period	47,433	26,299	(6,851)	73,732	(13,368)	86,237	47,456	26,349	(6,768)	73,805	(13,385)	86,185	
10.	Paid-up equity share capital (Face value of Rs 10/- each)	2,949	2,949	2,949	2,949	2,949	2,949	2,949	2,949	2,949	2,949	2,949	2,949	
11.	Reserves excluding Revaluation Reserve as per Balance Sheet	800000000		200000000000000000000000000000000000000		Delta Social	979,265		5-0.00			20070.000	978,344	
12.	Earnings per share (of Rs 10/- each) (weighted average)						2000/06/09/09/00						500.5 0-00.000.5	
	(a) Basic	126.1	88.1	(22.0)	214.2	(62.8)	163.6	126.2	88.3	(21.7)	214.5	(62.9)	163.4	
	(b) Diluted	126.1	88.1	(22.0)	214.2	(62.8)	163.6	126.2	88.3	(21.7)	214.5	(62.9)	163.4	

Notes:

- 1. The above financial results have been prepared in accordance with Indian Accounting Standards ('Ind AS') notified under Section 133 of the Companies Act, 2013, read together with the Companies (Indian Accounting Standards) Rules, 2015 (as amended).
- 2. The above financial results were reviewed by the Audit Committee and approved by the Board at their meeting held on November 09, 2021. The limited review, as required under Regulation 33 of SEBI (Listing Obligations and Disclosure Requirements) Regulations, 2015, has been completed by the Statutory Auditors for the quarter and six months ended September 30, 2021 and they have issued an unmodified report
- 3. The Company is undergoing major transformation with regard to structural and cyclical changes in automotive market and emerging opportunities in the electro mobility and mobility segment. An amount of Rs.74,385 lakhs for the year ended March 31, 2021, Rs. 59,718 lakhs for the six months ended September 30, 2020 and Rs. 40,000 lakhs for the guarter ended September 30, 2020 was expensed in the financial results towards various restructuring and transformational costs and disclosed as an exceptional item.
- 4. The Company has considered the possible effects that may result from the pandemic relating to COVID-19 in the preparation of these financial results including the recoverability of carrying amounts of property, plant and equipment, receivables, inventories, investments and other assets and it does not anticipate any major challenge in meeting its financial obligations, on a long term basis. In developing the assumptions relating to the possible future uncertainties in the global economic conditions because of this pandemic, the Company has, at the date of approval of these financial results, used internal and external sources of information and expects that the carrying amount of these assets will be recovered. The impact of COVID-19 on the Company's financial results may differ from that estimated as at the date of approval of these financial results.
- 5. The Code on Social Security, 2020 ("the Code) which would impact the contributions by the Company towards Provident Fund and Gratuity has received Presidential assent in September 2020. The Code have been published in the Gazette of India. However, the date from which the Code will come into effect has not been notified. The Ministry of Labour and Employment (Ministry) has released draft rules for the Code on November 13, 2020 and has invited suggestions from stake holders which are under active consideration by the Ministry. The Company will complete its evaluation and will give appropriate impact in its financial results in the period in which the Code becomes effective and the related rules are published.
- 6. The Board of Directors at its meeting held on May 20, 2021 had recommended a dividend of Rs 115 per equity share for the financial year ended March 31, 2021 which was approved by the shareholders at the Annual General Meeting held on August 05, 2021. The aforesaid dividend was paid during the quarter resulting in a cash outflow of Rs 33,918 lakhs.
- Previous period figures have been regrouped to conform with the classification adopted in these financial results.

Place: Feuerbach, Germany

(Soumitra Bhattacharya) Date: November 9, 2021 Managing Director



|ಐಡಿಎಫ್ಸಿ ಫಸ್ಟ್ ಬ್ಯಾಂಕ್ ಲಿಮಿಟೆಡ್

(ಹಿಂದಿನ ಕ್ರಾಪಿಟಲ್ ಫಸ್ ಲಿಮಿಟೆಡ್ ಮತು ಐಡಿಎಫ್ಸ್ ಬ್ರಾಂಕ್ ಲಿಮಿಟೆಡ್ನೊಂದಿಗೆ ವಿಲೀನಗೊಂಡಿದೆ)

CIN: L65110TN2014PLC097792 ನೋಂದಾಯಿತ ಕಛೇರಿ: ಕೆಆರ್ಎಂ ಟವರ್ಸ್ಸ್ 8ನೇ ಮಹಡಿ, ಹ್ಯಾರಿಂಗ್ಟನ್ ರಸ್ತೆ, ಚೆಟ್ಪೇಟ್, ಚೆನ್ನೈ-600031. ದೂ: +91 44 4564 4000/ ಫ್ಯಾಕ್ಸ್: +91 44 4564 4022

IDFC FIRST Bank

## ಅಪೆಂಡಿಕ್ -IV [ನಿಯಮ-8(1)] ಸ್ಕಾಧೀನ ಸೂಚನೆ (ಸ್ತಿರ ಆಸ್ತಿಗಾಗಿ)

ಆದಾಗ್ಯೂ ಕೆಳಸಹಿದಾರರು ಐಡಿಎಫ್ಸ್ ಫಸ್ಟ್ ಬ್ಯಾಂಕ್ ಲಿಮಿಟೆಡ್ನ (ಹಿಂದಿನ ಕ್ಯಾಪಿಟಲ್ ಫಸ್ಟ್ ಲಿಮಿಟೆಡ್ ಮತ್ತು ಐಡಿಎಫ್ಸಿ ಬ್ಯಾಂಕ್ ಲಿಮಿಟೆಡ್ನೊಂದಿಗೆ ವಿಲೀನಗೊಂಡಿದೆ) ಅಧಿಕೃತ ಅಧಿಕಾರಿಯಾಗಿ ಹಣಕಾಸು ಆಸ್ತಿಗಳ ಪ್ರಭೂತೀಕರಣ ಮತ್ತು ಪುನರ್ ಹಾಗೂ ಭದ್ರತಾ ಹಿತಾಸಕ್ತಿ ಜಾರಿ ನಿರ್ಮಾಣ ಕಾಯಿದೆ, 2002 (ಆ್ಯಕ್ಟ್) ರಡಿ ಮತ್ತು ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳು 2002ರ (ರೂಲ್ಸ್ 3) ನಿಯಮ ಜೊತೆ ಓದಿಕೊಳ್ಳಬೇಕಾದ ಸದರಿ ಕಾಯಿದೆಯ ಪರಿಚ್ಛೇಧ 13(12)ರಡಿ ಪ್ರದತ್ತವಾದ ಅಧಿಕಾರಗಳಂತೆ ಕೆಳಕಂಡಂತೆ ಸೂಚಿಸಲಾದ ಸಾಲಗಾರರಿಗೆ/ ಸಹ-ಸಾಲಗಾರರಿಗೆ ಮತ್ತು ಜಾಮೀನುದಾರರಿಗೆ ಸಾಲದ ಒಪ್ಪಂದ ಪತ್ರದ ಅನುಸಾರ ಮಂಜೂರಾದ ಸಾಲವನ್ನು ಮತ್ತು ಸಂಬಂಧಿಸಿದ ಡಿಮಾಂಡ್ ನೋಟೀಸ್ನಲ್ಲಿ ಒತ್ತಾಯಿಸಿರುವಂತೆ ಬಾಕಿಯಾಗಿರುವ ಮೊಬಲಗು ಮತ್ತು ಡಿಮಾಂಡ್ ನೋಟೀಸಿನ ದಿನಾಂಕದಿಂದ ಪೂರ್ತಿ ಪಾವತಿ/ ತೀರುವವರೆಗೂ ತದನಂತರದ ಬಡ್ಡಿ ಮತ್ತು ಇತರೆ ಚಾರ್ಜುಗಳು ಸೇರಿದ ಮೊತ್ತ ಸದರಿ ನೋಟೀಸ್ಗಳನ್ನು ಸ್ವೀಕರಿಸಿದ 60 ದಿನಗಳೊಳಗಾಗಿ ಪಾವತಿ ಮಾಡಲು ಸೂಚಿಸಿದ್ದರು.

ಸಾಲಗಾರರು/ಸಹ-ಸಾಲಗಾರರು ಜಾಮೀನುದಾರರು ಬಾಕಿ ಸಾಲದ ಮೊತ್ತವನ್ನು ಮರುಪಾವತಿ ಮಾಡಲು ವಿಫಲರಾಗಿರುತ್ತಾರೆ ಈ ಕಾರಣ ಸಾಲಗಾರರಿಗೆ/ಸಹ-ಸಾಲಗಾರರಿಗೆ/ಜಾಮೀನು ದಾರಗಿಗೆ ಮತ್ತು ಸಾರ್ವಜನಿಕರಿಗೆ ವಿಶೇಷವಾಗಿ ಸೂಚಿಸುವುದೇನೆಂದರೆ, ಕೆಳಸಹಿದಾರರು ಸದರಿ 2002ರ ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳ ನಿಯಮ 8ರ ಜೊತೆ ಓದಿಕೊಳ್ಳಬೇಕಾದ

ಸಾಲದ ಖಾತಾ	ಸಾಲಗಾರ/ರು	ಅಡಮಾನಿತ ಆಸ್ತಿಗಳ	ಡಿಮಾಂಡ	ಸ್ರಾಧೀನತೆ ಪಡೆದ		
ಸಂಖ್ಯೆ	ಸಹ- ಸಾಲಗಾರ/ರು ಮತ್ತು ಜಾಮೀನುದಾರರ ಹೆಸರು	ವಿವರ	ದಿನಾಂಕ ಬಾಕಿ ಮೊತ್ತ (ರೂ.)		"ವಿಧ ಮತ್ತು ದಿನಾಂಕ	
18218010	1. ಮಂಜುನಾಥ ಕೆ ಕೆ 2. ಸರೋಜಮ್ಮ ಮಂಜುನಾಥ	ಸಕಲ ಸಮಸ್ತವೂ ಸೇರಿದಂತೆ ಆಸ್ತಿ ಆಸ್ತಿಯ ಸಿಎಂಸಿ ಹೊಸ ಖಾತಾ ಸಂ.155, ಪಿಐಡಿ ಸಂ.57-155-12, ಹಳೆ ಖಾತಾ ಸಂ. 278/5888/05, ಹಳೆ ಮುನಿಸಿಪಲ್ ಸಂ. 5888/5, ಅಳತೆ- ಪೂರ್ವದಿಂದ ಪಶ್ಚಿಮಕ್ಕೆ- 30 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ- 22 ಅಡಿ, ಒಟ್ಟಾರೆ ಅಳತೆ ಪ್ರದೇಶ 660.00 ಚ.ಅ. ಲಕ್ಷ್ಮ್ಮಯ್ಯ ಬಡಾವಣೆ ವೀವರ್ಸ್ಸ್ ಕಾಲೋನಿ, ಕಸ ಬಾ-ಹೋಬಳಿ, ನೆಲಮಂಗಲ ತಾಲ್ಲೂಕು ಮತ್ತು ಚಕ್ಕುಬಂದಿ: ಪೂರ್ವಕ್ಕೆ: ರಸ್ತೆ, ಪಶ್ಚಿಮಕ್ಕೆ: ಗಣೇಶ್ ರಾವ್ ರವರ ಆಸ್ತಿ, ಉತ್ತರಕ್ಕೆ: ಶ್ರೀ ಕೆ ಸಿ ಮಹಿಮೆರಂಗಯ್ಯ ರವರಿಗೆ ಸೇರಿದ ಇದೇ ನಿವೇಶನ ಸಂ.ಯ ಉಳಿದ ಭಾಗ, ದಕ್ಷಿಣಕ್ಕೆ: ನಿವೇಶನ ಸಂ. 06ನ್ನು ಹೊಂದಿರುವ ಆಸ್ತಿ.	30-06-2021	ರೂ. 6,19,870.39/-	09-11-2021 ಸಾಂಕೇತಿಕ ಸ್ವಾಧೀನತೆ	
23451658	1. ಸಾಂಬಯ್ಯ ಜಿಎಂ 2. ಮುನಿ ಇಂದ್ರಮ್ಮ ಕೆ	ಸಕಲ ಸಮಸ್ತವೂ ಸೇರಿದಂತೆ ಆಸ್ತಿ, ಆಸ್ತಿ ಸಂ.2, ಖಾತಾ ಸಂ. 03/63/1/02, ಅಸೆಸ್ ಮೆಂಟ್ ಸಂ. 63/1, ನಾಗಶೆಟ್ಟಿಹಳ್ಳಿ ಗ್ರಾಮ, ಕಸಬಾ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಪ್ರಸ್ತುತ ಬೆಂಗಳೂರು, ಕರ್ನಾಟಕ, ಬಿಬಿಎಂಪಿ ವ್ಯಾಪ್ತಿಗೊಳಪಟ್ಟಿದ್ದು, ಅಳತೆ-ಪೂರ್ವದಿಂದ ಪಶ್ಚಿಮಕ್ಕೆ- 22 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ- 18 ಅಡಿ, ಮತ್ತು ಚಕ್ಕುಬಂದಿ: ಪೂರ್ವಕ್ಕೆ: ರಸ್ತೆ ಮತ್ತು ಪಾಪಣ್ಣರವರ ಆಸ್ತಿ, ಪಶ್ಚಿಮಕ್ಕೆ: ತಿಮ್ಮೇಗೌಡರ ಭಾಗದ ಆಸ್ತಿ, ಉತ್ತರಕ್ಕೆ: ಜಯಣ್ಣರವರ ಭಾಗದ ಆಸ್ತಿ, ದಕ್ಷಿಣಕ್ಕೆ: ಕೃಷ್ಣಮೂರ್ತಿರವರ ಭಾಗದ ಆಸ್ತಿ.		ರೂ. 12,34,707.91/-	09-11-2021 ಸಾಂಕೇತಿಕ ಸ್ವಾಧೀನತೆ	

ಸಾಲಗಾರರಿಗೆ/ ಸಹ-ಸಾಲಗಾರರಿಗೆ/ ಜಾಮೀನುದಾರರಿಗೆ ಮತ್ತು ಅಲ್ಲದೆ ವಿಶೇಷವಾಗಿ ಸಾರ್ವಜನಿಕರಿಗೆ ನೀಡುವ ಎಚ್ಚರಿಕೆ ಏನೆಂದರೆ ಸದರಿ ಆಸ್ತಿಯೊಂದಿಗೆ ಯಾರು ಯಾವುದೇ ವ್ಯವಹಾಗ ಮಾಡಬಾರದು ಹಾಗೂ ಮಾಡಿದ್ದೇ ಆದರೆ ಐಡಿಎಫ್ಸ್ ಫಸ್ಟ್ ಬ್ಯಾಂಕ್ ಲಿಮಿಟೆಡ್ನ (ಹಿಂದಿನ ಕ್ಯಾಪಿಟಲ್ ಫಸ್ಟ್ ಲಿಮಿಟೆಡ್ ಮತ್ತು ಐಡಿಎಫ್ಸಿ ಬ್ಯಾಂಕ್ ಲಿಮಿಟೆಡ್ನೊಂದಿಗೆ ವಿಲೀನಗೊಂಡಿದೆ) ಡಿಮಾಂಡ್ ನೋಟೀಸಿನ ದಿನಾಂಕದಿಂದ ಪೂರ್ತಿ ಪಾವತಿಯಾಗುವವರೆಗೂ ಬಾಕಿ ಮೊಬಲಗು/ಇತರೆ ಚಾರ್ಜುಗಳು ಸೇರಿದ ಮೊತ್ತಕ್ಕೆ ಬಾಧ್ಯರಾಗಬೇಕಾಗುತ್ತದೆ.

ಸಹಿ/-ಅಧಿಕೃತ ಅಧಿಕಾರಿ ಐಡಿಎಫ್ಸ ಫಸ್ಟ್ ಬ್ಯಾಂಕ್ ಲಿಮಿಟೆಡ್ ದಿನಾಂಕ: 09.11.2021 (ಹಿಂದಿನ ಕ್ಯಾಪಿಟಲ್ ಫಸ್ಟ್ ಲಿಮಿಟೆಡ್ ಮತ್ತು ಸ್ಥಳ: ಬೆಂಗಳೂರು ಐಡಿಎಫ್ಸ್ ಬ್ಯಾಂಕ್ ಲಿಮಿಟಿಡ್ನೊಂದಿಗೆ ವಿಲೀನಗೊಂಡಿದೆ)

ಐಡಿಎಫ್ಸ ಫಸ್ಟ್ ಬ್ಯಾಂಕ್ ಲಿಮಿಟೆಡ್

ರೀತಿಯಲ್ಲಿ ಯು/ಎಸ್ 13(13)ರಂತೆ, ವರ್ಗಾವಣೆ ಮಾಡದಂತೆ ನಿಮ್ಮನ್ನು ಪ್ರತಿಬಂಧಿಸಲಾಗಿದೆ.

(ಹಿಂದಿನ ಕ್ಯಾಪಿಟಲ್ ಫಸ್ಟ್ ಲಿಮಿಟೆಡ್ ಎಂಬುದಾಗಿತ್ತು ಐಡಿಎಫ್ಸ್ ಬ್ಯಾಂಕ್ ಲಿಮಿಟೆಡ್ ನೊಂದಿಗೆ ವಿಲೀನಗೊಂಡಿದೆ ಮತ್ತು ಪ್ರಸ್ತುತ ಐಡಿಎಫ್ಸ್ ಫಸ್ ಬ್ಯಾಂಕ್ ಲಿಮಿಟೆಡ್ ಎಂಬುದಾಗಿದೆ) CIN : L65110TN2014PLC097792 ನೋಂದಾಯಿತ ಕಛೇರಿ: ಕೆಆರ್ಎಂ ಟವರ್ಸ್, 8ನೇ ಮಹಡಿ, ಹ್ಯಾರಿಂಗ್ಟನ್ ರಸ್ತೆ, ಚೆಟ್ಪೇಟ್, ಚೆನ್ನೈ-600031 ದೂ: +91 44 4564 4000/ ಫ್ಯಾಕ್ : +91 44 4564 4022



(2002ರ ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಹಾಗೂ ಹಣಕಾಸು ಹಿತಾಸಕಿ ಜಾರಿ ಕಾಯಿದೆಯ ಕಲಂ 13(2)ರಡಿ ಸೂಚನೆ)

ಕೆಳಕಂಡ ಸಾಲಗಾರರು ಮತ್ತು ಸಹ-ಸಾಲಗಾರರು ಕೆಳಕಂಡಂತೆ ವಿವರಿಸಲಾದ ಭದ್ಯತಾ ಸಾಲಗಳನ್ನು ಐಡಿಎಫ್ಸ್ ಫಸ್ ಬ್ಯಾಂಕ್ ಲಿಮಿಟೆಡ್ (ಹಿಂದಿನ ಕ್ಯಾಪಿಟಲ್ ಫಸ್ ಲಿಮಿಟೆಡ ಎಂಬುದಾಗಿತು ಐಡಿಎಫ್ಸ್ ಬ್ಯಾಂಕ್ ಲಿಮಿಟೆಡ್ನೊಂದಿಗೆ ವಿಲೀನಗೊಂಡಿದೆ ಮತು ಪ್ರಸ್ತುತ ಐಡಿಎಫ್ಸ್ ಫಸ್ ಬ್ಯಾಂಕ್ ಲಿಮಿಟೆಡ್ ಎಂಬುದಾಗಿದೆ) ನಿಂದ ಪಡೆದಿರುತಾರೆ. ಹೀಗೇ ಪಡೆದ ಸಾಲಗಳಿಗೆ ಸಾಲಗಾರರು ಸಹ ಸಾಲಗಾರರು ಸಂಬಂಧಿಸಿದ ಆಸ್ತಿಗಳನ್ನು ಅಡಮಾನ ಮಾಡಿ ಭದ್ರತೆ ಒದಗಿಸಿರುತ್ತಾರೆ. ಇವರುಗಳು ಸಂಬಂಧಪಟ್ಟ ಸಾಲಗಳ ಕರಾರುಪತ್ರದ ಷರತ್ತು ಮತ್ತು ನಿಬಂಧನೆಗಳಂತೆ ನಡೆದುಕೊಳ್ಳಲು ವಿಫಲರಾಗಿರುತ್ತಾರೆ. ಆದುದರಿಂದ ಅವರ ಸಾಲದ ಖಾತೆಗಳು ಅನಿಯಮಿತವಾಗಿದ್ದರಿಂದ ಆರ್ಬಿಐ ಮಾರ್ಗದರ್ಶನಗಳಂತೆ ಎನ್ಪಾ ಎಂಬುದಾಗಿ ವರ್ಗೀಕರಿಸಲಾಗಿದೆ. ನಿರ್ದಿಷ್ಟವಾಗಿ ಕೆಳಗಿನ ಪಟ್ಟಿಯಲ್ಲಿ ತಿಳಿಸಿರುವಂತೆ ನಿಗದಿತವಾದ ನೋಟೀಸ್ಗಳನ್ನು ಜಾರಿಮಾಡಿ ಬಾಕಿ ಸಾಲ + ಸಂಬಂಧಪಟ್ಟ ದಿನಾಂಕದಿಂದ ಕರಾರಿನ ತದನಂತರದ ಬಡ್ಡಿಯು ಅನ್ವಯಿಸಲಿದೆ ಮತ್ತು ಇದನ್ನು ಒಪ್ಪಂದದ ದರದಂತೆ ಅವರ ಸಂಬಂಧಿಸಿದ ದಿನಾಂಕಗಳಿಂದ ವಿಧಿಸಲಾಗುವುದು. ಬಾಕಿ ಮೊತ್ತವನ್ನು ಐಡಿಎಫ್ಸ್ ಫಸ್ಟ್ ಬ್ಯಾಂಕ್ ಲಿಮಿಟೆಡ್ಗೆ (ಹಿಂದಿನ ಕ್ಯಾಪಿಟಲ್ ಫಸ್ಟ್ ಲಿಮಿಟೆಡ್ ಎಂಬುದಾಗಿತ್ತು ಐಡಿಎಫ್ಸ್ ಬ್ಯಾಂಕ್ ಲಿಮಿಟೆಡ್ನೊಂದಿಗೆ ವಿಲೀನಗೊಂಡಿದೆ ಮತ್ತು ಪ್ರಸ್ತುತ ಐಡಿಎಫ್ಸ್ ಫಸ್ಟ್ ಬ್ಯಾಂಕ್ ಲಿಮಿಟೆಡ್ ಎಂಬುದಾಗಿದೆ) ಪಾವತಿ ಮಾಡಲು ಸೂಚಿಸಲಾಗಿರುತ್ತದೆ.

П	ಕ್ರ.	ಸಾಲ ಖಾತೆ	ಸಾಲದ	ಸಾಲಗಾರರ ಮತ್ತು	ಸೆಕ್ಷನ್ 13(2)	ಸೆಕ್ಷನ್ 13(2)ರ	
II	र्ग०.	ಸಂ.	ವಿಧ	ಸಹ-ಸಾಲಗಾರರ	ರಡಿ ನೊಟೀಸ್	ನೋಟೀಸ್ ನಂತೆ	ಆಸ್ತಿಯ ವಿಳಾಸ
Ш				ಹೆಸರು	ದಿನಾಂಕ	ಬಾಕಿ ಮೊತ್ತ	
li	1	17313695	ಆಸ್ತಿ	1. ಸೋಹನ್	30.10.2021	ಐಎನ್ಆರ್	ಆಸ್ತಿ 1:
II		ಮತ್ತು	ಎದುರಾಗಿ	ಶರ್ಮಾ		35,31,148.30/-	ಸಕಲ ಸಮಸ್ತವೂ ಸೇರಿದಂತೆ ಆಸ್ತಿ ನಿವೇಶನ ಸಂ.16ಎ, ಅಸೆಸ್ಮೆಂಟ್ ಸಂ.28/3, ಖಾತಾ
II		33694271		2. ಸುಷ್ಟಾ		' '	ಸಂ.270, ಕೆಂಪಾಪುರ ಗ್ರಾಮ, ಯಲಹಂಕ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು
Ш							ಮತ್ತು ಅಳತೆ ಪೂರ್ವದಿಂದ ಪಶ್ಚಿಮಕ್ಕೆ-15-0 (ಹದಿನೈದು) ಅಡಿ, ಉತ್ತರದಿಂದ ದಕ್ಷಿಣಕ್ಕೆ-
Ш				ಶರ್ಮಾ			26-0 (ಇಪ್ಪತ್ತಾರು) ಅಡಿ ಒಟ್ಟಾರೆ ಪ್ರದೇಶ 390 ಚ.ಅ. ಮತ್ತು ಚಕ್ಕುಬಂದಿ: ಪೂರ್ವಕ್ಕೆ: ನಿವೇ
II							ಶನ ಸಂ. 16ಬಿ, ಪಶ್ಚಿಮಕ್ಕೆ: ಖಾಸೆಗಿ ಆಸ್ತಿ, ಉತ್ತರಕ್ಕೆ:ನಿವೇಶನ ಸಂ.15, ದಕ್ಷಿಣಕ್ಕೆ: ರಸ್ತೆ. 🔪 📗
Ш							[ <del>발</del> 과 2:
Ш							ಸಕಲ ಸಮಸ್ತವೂ ಸೇರಿದಂತೆ ಆಸ್ತಿ ನಿವೇಶನ ಸಂ.16ಎ-1, ಆಸೆಸ್ಮೆಂಟ್ ಸಂ.28/3, ಖಾತಾ
II							ಸಂ.270, ಕೆಂಪಾಪುರ ಗ್ರಾಮ, ಯಲಹಂಕ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು ಮತ್ತು ಅಳತ

ಶನ ಸಂ.16-ಎ ಈಗಾಗಲೇ ಖರೀದಿದಾರರಿಗೆ ಮಾರಾಟವಾಗಿದೆ, ದಕ್ಷಿಣಕ್ಕೆ: 30 ಅಡಿ ಅಗಲದ ರಸ್ತೆ. ಮೇಲಿನ ಪಟ್ಟಿಯಲ್ಲಿ ತೋರಿಸಿದಂತೆ ಬಾಕಿ ಸಾಲದ ಮೊಬಲಗು ಹಾಗೂ ಸಂಬಂಧಪಟ್ಟ ದಿನಾಂಕದಿಂದ ಕರಾರಿನ ದರದಂತೆ ಬಡ್ಡಿ + ಕಾಸ್ಟ್ + ಛಾರ್ಜ್ಗಗಳ ಇತ್ಯಾ ದಿ ಸೇರಿದ ಮೊತ್ತವು ಐಡಿಎಫ್ಸಿ ಫಸ್ಟ್ ಬ್ಯಾಂಕ್ ಲಿಮಿಟೆಡ್ (ಹಿಂದಿನ ಕ್ಯಾಪಿಟಲ್ ಫಸ್ಟ್ ಲಿಮಿಟೆಡ್ ಎಂಬುದಾಗಿತ್ತು ಐಡಿಎಫ್ಸಿ ಬ್ಯಾಂಕ್ ಲಿಮಿಟೆಡ್ನೊಂದಿಗೆ ವಿಲೀನಗೊಂಡಿದೆ ಮತ್ತು | <mark>ಪ್ರಸ್ತುತ ಐಡಿಎಫ್ಸ ಫಸ್ಟ್ ಬ್ಯಾಂಕ್ ಲಿಮಿಟೆಡ್ ಎಂಬುದಾಗಿದೆ)</mark>ಗೆ ಬಾಕಿಯಾಗಿರುತ್ತೀರಿ. ಈ ನೋಟೀಸು ಪ್ರಕಟಣೆಗೊಂಡ 60 ದಿನಗಳ ಒಳಗಾಗಿ ಪಾವತಿ ಮಾಡುವುದು ವಿಫಲರಾದಲ್ಲಿ ಕೆಳಸಹಿ ದಾರರು, ಅನಿವಾರ್ಯವಾಗಿ ಸರ್ಫೇಸಿಕಾಯಿದೆಯಯು/ಎಸ್13(4) ಮತ್ತು 14ರಂತೆಕಾನೂನಿನಕ್ರ ಮಗಳನ್ನು ಕೈ ಗೊಳ್ಳಲು ಆರಂಭಿಸಿ ಮೇಲೆ ತಿಳಿಸಿದ ಆಸ್ತಿ ಗಳನ್ನು ಬಾಕಿ ಸಾಲವಸೂಲಾತಿಗಾಗಿ ಸ್ಪಾಧೀನಪಡಿಸಿಕೊಂಡು ಮಾರಾಟ ಮಾಡುತ್ತಾರೆ. ಆದುದರಿಂದ ಐಡಿಎಫ್ಸ್ ಫಸ್ಟ್ ಬ್ಯಾಂಕ್ ಲಿಮಿಟೆಡ್ (ಹಿಂದಿನ ಕ್ಯಾಪಿಟಲ್ ಫಸ್ಟ್ ಲಿಮಿಟೆಡ್ ಎಂಬುದಾಗಿತ್ತು ಐಡಿಎಫ್ಸ್ ಬ್ಯಾಂಕ್ ಲಿಮಿಟೆಡ್ ನೊಂದಿಗೆ ವಿಲೀನಗೊಂಡಿದೆ ಮತ್ತು ಪ್ರಸ್ತುತ ಐಡಿಎಫ್ಸ್ ಫಸ್ಟ್ ಬ್ಯಾಂಕ್ ಲಿಮಿಟೆಡ್ ಎಂಬುದಾಗಿದೆ) ಸಾಲಕ್ಕಾಗಿ ಅಡಮಾನ ಮಾಡಿರುವ ಆಸ್ತಿಗಳನ್ನು ಮಾರಾಟ/ಲೀಸ್ ಅಥವಾ ಇತರೇ

ಐಡಿಎಫ್ಸಿ ಫಸ್ಟ್ ಬ್ಯಾಂಕ್ ಲಿಮಿಟೆಡ್

ಸಹಿ/-ಅಧಿಕೃತ ಅಧಿಕಾರಿ

ಪೂರ್ವದಿಂದ ಪಶ್ಚಿಮಕ್ಕೆ- (15+17¹/2)/2 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ- (20+14)/2 ಅಡಿ

ಮತ್ತು ಚಕ್ಕುಬಂದಿ: ಪೂರ್ವಕ್ಕೆ: ನಿವೇಶನ ಸಂ. 16ಬಿ, ಬಿ-1, ಪಶ್ಚಿಮಕ್ಕೆ: ಖಾಸಗಿ ಆಸ್ತಿ, ಉತ್ತರಕ್ಕೆ: ನಿವೇ

ದಿನಾಂಕ: 11.11.2021 (ಹಿಂದಿನ ಕ್ಯಾಪಿಟಲ್ ಫಸ್ಟ್ ಲಿಮಿಟೆಡ್ ಎಂಬುದಾಗಿತ್ತು ಐಡಿಎಫ್ಸಿ ಬ್ಯಾಂಕ್ ಲಿಮಿಟೆಡ್ನೊಂದಿಗೆ ವಿಲೀನಗೊಂಡಿದೆ ಸ್ಥಳ: ಬೆಂಗಳೂರು ಮತ್ತು ಪ್ರಸ್ತುತ ಐಡಿಎಫ್ಸ್ ಫಸ್ಟ್ ಬ್ಯಾಂಕ್ ಲಿಮಿಟೆಡ್ ಎಂಬುದಾಗಿದೆ)

kpepaper.asianetnews.com

My Client Mr. MOHAMMED ZAID, S/o Mr. Fairoz Yagoob Sait, aged about 28 years, R/at No. 96/1-7, DCOSTA Square, Cooke Town, Bengaluru-560 084, entered into an sale agreement to purchase schedule property from its owners 1. Smt. Vasu Sundarraj earlier N.K. Vasumathi also known as Vasumathi Sundarraj W/o Sri. Ashok Sundarraj D/o late Nandilike Krishna Rao, aged about 68 years permanent R/of No.62/1 & 62/2, Coles Road, Frazer Town, Bangalore-560 005. Represented by her GPA Holder Smt. ANURADHA ABRAHAM W/o Sri. K.I. Abraham, D/o Nandilike Krishna Rao Prabhakara Rao, aged about 59 years, residing at No.62/3 & 62/4, Coles Road, Frazer Town, Bangalore-560 005, 2. SRI. ABRAHAM KARIMPANAL S/o Sri. K.V. Abraham, aged about 60 years. 3. Smt. ANURADHA ABRAHAM W/o Sri. K.I. Abraham, D/o Nandilike Krishna Rao Prabhakara Rao, aged about 59 years, SI. No. 2 & 3 are R/at No.62/3 & 62/4, Coles

PUBLIC NOTICE

valuable sale consideration. Any person/s having objections to the above transactions or any claims whatsoever on the schedule property, shall, lodge their objections/claims with documentary evidence within fourteen (14) days from the date of this notice with the undersigned. If no objections or any claim received within the stipulated period of fourteen days my client will proceed with the above mentioned transaction presuming that no one has any claim and any claim made thereafter shall not be binding on our client.

Road. Frazer Town, Bangalore-560 005 for a

SCHEDULE PROPERTY All that piece and parcel of immovable property bearing No.62/1, Old No.62/1, 62/2, 62/3 & 62/4, situated at Coles Road, Frazer Town, Bangalore-5, measuring 4777.24 square feet. 2600 square feet building consisting of Ground, First floor residential building, within the jurisdiction of BBMP Ward No.78, and bounded on East by: Private Property and common passage leading to Coles Road, West by: Private Property, North by: Property bearing No.62, South by: Private property.

Address: Noor Ahmed, Advocate M/s S.Z.A. KHURESHI ASSOCIATES #332, Darus Salam Complex, Queens Road, Bangalore-560052. Mob: 9448663550

ಸ್ಥಳ : ಬೆಂಗಳೂರು